

Variety	English	<i>I love reading a lot</i>	<i>When I went to the library</i>	<i>I didn't find this old book</i>	<i>I wanted to read a book about the history of women in France.</i>
Literary, written		أنا أحب القراءة كثيراً	عندما ذهبت إلى المكتبة	لم أجد هذا الكتاب القديم	أردت أن أقرأ كتاباً عن تاريخ المرأة في فرنسا
Classical	?ana: ?uhibbu l-qira: ?ata kaθi:ran	ṣindama: ḏahabtu ?ila: l-maktabati	lam ?aqiḍ ha:ða: l-kita:ba l-qadi:ma	kuntu ?uri:du ?an ?aqra?a kita:ban ṣan ta:ri:xi l-mar?ati fi: faransa:	
Mod. Standard	?ana(:) ?uhibb al-qira: ?a kaθi:ran	ṣindama(:) ḏahabtu ?ila: l-maktaba	lam ?aqiḍ ha:ða(:) l-kita:b al-qadi:m	?aradtu ?an ?aqra? kita:b ṣan ta:ri:x al-mar?a fi: fara(:)nsa(:)	
Yemeni (Sanaa)	'?ana bajn a'hibb el-ge'ra:je 'gawi	'law ma 'sert sa'la: el-'maktabe	ma le'ge:t-ʃ 'ðajje al-ke'ta:b el-ga'di:m	kont 'aʃti 'agra ke'ta:b ṣan ta:ri:x al-'mare wast' fa'ra:nsa	
Gulf (Kuwait)	?a:na wa:yed ahibb agra:	lamman reħt al-maktaba	ma lige:t hal keta:b al-gadi:m	kent abi: agra keta:b an tari:x el-ħari:m eb fransa	
Mesopot. (Baghdad?)	'a:ni a'hibb el-q'ra:ja 'kulliʃ	'lamman 'reħit lel-maktaba	ma li'ge:t ha:ða l-keta:b al-qadi:m	redet aqra keta:b ṣan tari:x al-niswan eb-fransa	
Hijazi (Makka?)	'ana a'hubb al-gira:ja kaθi:r	'lamma ruħt al-'maktaba	ma lage:t ha:ða l-kita:b al-gadi:m	kunt abyā agra kta:b ṣan tari:x al-ħari:m fi faransa	
Shaami (Damascus)	?ana kti:r b'ħebb l-?ra:je	'lamma 'reħt ṣal-'maktabe	ma laʔe:t ha-l-ək'ta:b l-?di:m	ka:n 'baddi ?ra kta:b ṣan ta:ri:x əl-'mara bə'-fra:nsa	
Shaami (Beyrut?)	kti:r bħibb il-?i're:je	'lamma 'reħit ṣal-'maktabe	ma lʔe:t ha-l-ik'te:b le-?di:m	ke:n 'baddi ?ra kte:b ṣan te'ri:x il-'mara bi'-fra:nsa	
Shaami (Urban Palest., (Jerusalem)	?ana baħebb l-?ra:je kti:r	'lamma 'ruħt ṣal-'maktabe	ma la'ʔe:tʃ ha-l-ək'ta:b əl-?a'di:m	ka:n 'beddi 'aʔra kta:b ṣan ta:ri:x əl-'mara fi f'ransa	
Shaami (Rural Palest., (West Bank)	?ana baħebb l-ək'ra:je kθi:r	'lamma 'ruħt ṣal-'matħabe	ma la'ke:tʃ ha-l-ətʃ'ta:b əl-ka'di:m	ka:n 'beddi 'aʔra kta:b ṣan ta:ri:x əl-'mara fi f'ransa	
Egyptian (Cairo)	ana baħebb el-ʔera:ja ?awi	'lamma 'roħt el-mak'taba	ma-l'ʔet-ʃ l-ke'ta:b el-ʔa'di:m da	'ana 'kont-e 'fawz-'aʔra k'ta:b ṣan ta:ri:x el-set'ta:t fe fa:ransa	
Libyan (Tripoli?)	ana nhəb il-gra:ja halba	lamma mʃe:t lil-maktba	malge:tʃ ha-li-kta:b lə-qdi:m	kunt nibi nagra kta:b ʔle: tari:x ə-nsawi:n fi fra:nsa	
Tunisian (Tunis?)	ε:nə nhəb ləqra:yə bərʃa	waqtəlli mʃi:t ləlməktbæ	məl-qi:tʃ ke:n hə-ləkta:b ləqdi:m	kənt nhəb naqra kte:b ʃle terix ləmra fi fra:nsa	
Algerian (Algiers?)	e:ne nhibb il-qre:je bezzaf	waqtelli ruħt l il-maktaba	ma-lqi:tʃ ke:n ha l-kte:b l-qdi:m	kunt ħa:b naqra kte:b ṣala tari:x l-mra fi fra:nsa	
Moroccan (Rabat?)	ana ʃiz ʃlija bzzaf nqra	melli mʃi:t l-maktaba	ma-lqi:tʃ had l-ktab l-qdim	kent bayi nqra ktab ʃla tarix l-mra f-fransa	
Maltese	i love qari lott	meta i marru għall-librerija	ma sabx dan il-ktieb antik	jien ridt li taqra ktieb dwar l-istorja ta 'mara fi franza.	